

## ಫಿಲೆಮೋನನಿಗೆ

ಹೊಲನ ಈ ಜಿಕ್ಕ ಹತ್ತಪ್ರ ಹೊಲನ ಇತರೆ ಪುಸ್ತಕಗಳಿಂತ ಹೊನ ಒಡಂಬಡಿಕೆಯಲ್ಲ ಅಡಗಿರುವ ಪುಸ್ತಕವಾಗಿದೆ. ಇದರಲ್ಲಿ ಇಪ್ಪೆಡು ಜಿಕ್ಕ ವಚನಗಳಿವೆ, ಈ ಪುಸ್ತಕವು ಅಲಕ್ಕೆ ಒಳಗಾಗಿದೆ. ಇದರಲ್ಲಿ ಯಾವುದೇ ಬಿಶೇಷವಾದ ಸಿದ್ಧಾಂತಗಳು ಒಳಗೊಂಡಿರುವದಿಲ್ಲ, ಮತ್ತು ಯಾವುದೇ ನೆನಹಿಡುವ ಶಾಸ್ತ್ರೀಯ ವಚನವು ಇದರಲ್ಲಿ ಇರುವದಿಲ್ಲ. “ಈ ಪತ್ರಿಕೆಯ ಏಕೆ ನಕ್ಯವೇದದಲ್ಲಿದೆ?” ಎಂಬ ಪ್ರಶ್ನೆಯ ಯಾವಾಗಲೂ ಕೇಜಬರುತ್ತದೆ. ಏನೇ ಅಗಿದ್ದರು, ಈ ದಿನಕ್ಕೆ ಅಗತ್ಯವಿರುವ ಸಂದೇಶವಿರುವ ಗ್ರಂಥವು ಇದಾಗಿದೆ. ಕೈನ್ಯದ್ಯ ಇತರೆ ಅನುಯಾಯಿಗಳನ್ನು ನಡೆಸಿಕೊಳ್ಳುವ ಲಿತಿಯನ್ನು ಈ ಪುಸ್ತಕದಲ್ಲಿ ನೀಡಿರುವದಲಂದ ಇದನ್ನು ಹಿಂಬಾಲನುವುದು ಬಹು ಘ್ರಾಮವ್ಯವಾಗಿದೆ. ಇದು ಕೈನ್ಯ ನಂಜಕೆಗೆ ಅಗತ್ಯವಾಗಿದೆ.

ಈ ಪತ್ರಿಕೆಯ ಕುಲತ್ವ ಅನೇಕ ಪ್ರಶ್ನೆಗಳಿಗೆ ಉತ್ತರವು ದೊರಕುವದಿಲ್ಲ. ಫಿಲೆಮೋನ ನಿಗೂ, ಅಷ್ಟಿಯಾಗೂ, ಮತ್ತು ಅಣಣಷ್ಟನಿಗೂ ಇರುವ ಸಂಬಂಧವೇನು? ಓನೇಸಿಮನು ಹೇಗೆ ಗುಲಾಮನಾದನು? ತಿರುಗಿ ಬಾರದಂತೆ ಓನೇಸಿಮನು ಉಡಿಹೋದನೆ? ಅಥವಾ ಅವನು ಕೆಲವಲ ಹೊಲನಿಗೆ ನಹಾಹಿಸಿದನೇ? ಈ ಪತ್ರಿಕೆಯ ಹೆಚ್ಚಿನ ಹಿನ್ನೆಲೆಯನ್ನು ನಾವು ತಿಳಿದಿರುವದಿಲ್ಲ.

ಈ ಅನಕ್ಕಿತರವಾದ ಕಥೆಯ ಮುಖ್ಯ ನಾರಾಂಶವು ಸ್ವಷ್ಟವಾಗಿದೆ. ಫಿಲೆಮೋನನು, ಹೊಲನ ಮೂಲಕ ಕೈನ್ಯನಾಗಿದ್ದು, ಗುಲಾಮರ ಯಜಮಾನನಾಗಿದ್ದಾನು. ಫಿಲೆಮೋನನು, ಓನೇಸಿಮನು ಹಿನ್ನೆಲೆಯನ್ನು ಗುಲಾಮನನ್ನಾಗಿ ಹಡೆದಿದ್ದನು. ಅವನು ಹೊಲನನ್ನು ಸಂದಿನಲು ಹೋಗಿರುವಾಗ, ಕೈನ್ಯನಾದನು. ಹೊಲನು ಸೇರುಮನೆಯಲ್ಲಿರುವಾಗ, ಓನೇಸಿಮನು ಅವನ ಯಜಮಾನನಾದ ಫಿಲೆಮೋನನ ಬಳಗೆ ಹಿಂದಿರುಗಲು ಪ್ರೋತ್ಸಾಹಿಸಿದ್ದನು. ಅವನು ಹಿಂದಿರುವಾಗ, ಓನೇಸಿಮನ್ನು ಪ್ರೋತ್ಸಾಹಿಸಿ, ಅವನನ್ನು ಫಿಲೆಮೋನನ್ನು ಕರ್ತನಾಲ್ಲಿ ತನ್ನ ನಹೋದರನೆಂದು ಸ್ವೀಕರಿಸಬೇಕೆಂದು ಪತ್ರವನ್ನು ಬರೆದು ಕಳುಹಿಸಿದ್ದನು.

ಅಪೋಸ್ತಲನು, ಗುಲಾಮರ - ಯಜಮಾನನು, ಹಾಗೂ ಗುಲಾಮರು ಒಂದು ಕಷ್ಟಕರವಾದ ಸಸ್ಯದೇಶದಲ್ಲಿದ್ದರು. ಅವರು ಯೀಸುವಿನಲ್ಲಿ ಹೊಂದಿದ್ದ ಸಂಬಂಧದಲ್ಲ, ಮುಂದುವರಲು, ಅವರು ಹರಷ್ವರ ವಿಶ್ವಾಸದಲ್ಲ, ಅವಲಿದ್ದ ಸಮನ್ಯೇಯನ್ನು ಬಗೆಹಲಸಿಕೊಳ್ಳಬೇಕಿತ್ತು. ಈ ಪತ್ರವನ್ನು ಅಪೋಸ್ತಲನು ಫಿಲೆಮೋನಿಗೆ ಬರೆಯುವಾಗ ಇಂಥಾ ವಿಧವಾದ ಸಂಚಾಲನ್ನು ಏದುಲಿಸಿದನು. ಲೋಕದಲ್ಲ, ಗುಲಾಮಗಿರಿಯ ಸಿನಾರ್ಮಂಬಾಗಿರುವದಲಂದ, ನಾವುಗಳ ಕೃತಜ್ಞರಾಗಿರಬೇಕು. ಜೊತೆ ಕೈನ್ಯನ್ನು ಯಥಾರ್ಥವಾದ ನಹೋದರ ಮತ್ತು ನಹೋದರಿಯರಸ್ಸಾಗಿ ಸ್ವೀಕಾರ ಮಾಡಲು, ಕೈನ್ಯನ ಅನುಯಾಯಿಗಳಿಗೆ ಒಂದು ಸಂಚಾಲಾಗಿ ತೋರುತ್ತದೆ. ಇದು ಎಣಿಯವರೆಗೂ ನಕ್ಯವಾಗಿರುತ್ತದೆ, ಫಿಲೆಮೋನನ ಈ ಇಪ್ಪತ್ತೆಡು ವಚನಗಳು ಸಭೆಗಳ ಮುಖ್ಯವಾದ ಉದ್ದೇಶಗಳನ್ನು ನೀರವೇಲನಲು ನಹಕಲಸಿ ಮುಂದುವಲಯಿತ್ತದೆ.

### ಒಂದು ಬಿರಹನಾರಾಯ

ಈ ಪತ್ರಿಕೆಯ ತ್ರಥಮ ನಾಾಳನಾಲ್ಲಿ ಗ್ರಂಥ ಕರ್ತನು ತನ್ನನ್ನು “ಹೊಲನು” ಎಂದು ಪರಿಜಯಸಿಕೊಳ್ಳುತ್ತಾನೆ. ಇದನ್ನು ಬರೆಯುವ ಸಮಯದಲ್ಲ ಹೊಲನು, “ತೀನ್ಯ ಯೀಸುವಿನ ಸೇರೆಯುವನಾಗಿದ್ದನು” (ಪಚನ 1) ಮತ್ತು “ಹೊಲನು ಆ ಸಮಯದಲ್ಲ ಪೃಥ್ವಾಗಿದ್ದನು”

(ಪಜನ 9). ಹೊಲನು ಸರೆಮನೆಯಿಲ್ಲ ಕೆಂದ ಅಂತ್ಯದ ದಿವಸಗಳಲ್ಲ ಈ ಪತ್ರವನ್ನು ಬರೆಯಲಾಗಿದೆ ಎಂಬ ನೂಜನೆ ಇದೆ. ಹೇಗೂ ಕೆಲವರು (such as Ferdinand Baur ಮತ್ತು 19ನೇ ಶತಮಾನದ - ತಂಜಿಗೆನ್ ಶಾಲೆಯವರು) ಈ ವಿಷಯಕ್ಕೆ ಸಾಂಪಾದಿಕವಾಗಿ, ಯಾವುದೇ ಲೀಟಿಯಾದ ಗೆಂಝೀರವಾದ ಪ್ರಶ್ನೆಗಳಲ್ಲಿದೆಯೇ ಇಂದು, “ಕೈ ಪತ್ರಿಕೆಯ ಸಿಜತ್ವವನ್ನು ನಾಮಾಹಿಕವಾಗಿ ಒಪ್ಪಿಕೊಳ್ಳಲಾಗಿದೆ.”<sup>1</sup>

ಜೊತೆ ಕೆಲಸದವನಾದ, “ನಹೋದರನಾದ ತಮೋಧೆಯನು” ಬಗ್ಗೆಯು ತಿಜನಲಾಗಿದೆ (ಪಜನ 1), ಅವನ ಹನರನ್ನು ಸಹ ದಾಖಲು ಮಾಡಲಾಗಿದೆ. ಯೋವನನ್ನಾದ ತಮೋಧೆಯನು ಹೊಲನ ಸಂಗಡ ಸೇವೆಯಿಲ್ಲ ಬಿಸ್ತಾರವಾದ ತ್ಯಾಣವನ್ನು ಮಾಡಿದ್ದನು, ಆಗಾಗ ಅವನ ಸಂದೇಶವನ್ನು ರವಾಸಿಸುವವನಾಗಿ ಕಾಯ್ದ ಸಿವರ್ಹಿಸಿದ್ದನು. ಹೊಲನ ಪತ್ರಿಕೆಗಳಲ್ಲ ಜೊತೆ ಕೆಲಸದವನು ಎಂದು ಆಯಿ ನಾಲ ಸಮೂದಿನಲಾಗಿದೆ (2 ಕೊಲಂಡರವಲಗೆ, ಫಿಳಿಪ್ಪಿಯದವಲಗೆ, ಕೊಲೊಸ್ಯೋಯಿಲಗೆ, 1 ಥೆನೆಲೊಸಿಕದವಲಗೆ, 2 ಥೆನೆಲೊಸಿಕದವಲಗೆ ಮತ್ತು ಫಿಲೊಎನ್) ತಮೋಧೆಯ ಕುಲತು ಜೊತೆ ಬರಹಗಾರನು ಎಂಬುದಕ್ಕಿಂತಲೂ “ಜೊತೆ ಕೆಲಸದವನು” ಎಂಬುದು ಸಲಿಯಾದ ಚ್ಯಾಪ್ಯಾನವಾಗಿದೆ. ಇದೆ ಕಿನ್ನಲೀಯ ಅಧಿಕಾರವು ಹೊಲಸಿಂದಲೇ ಬಂದದ್ದಾಗಿರುತ್ತದೆ. ವಜನ 4ರಿಳ್ಳ ವೃತ್ತಿಯ ತುಲತಾಗಿ ವೃತ್ತಿಗತವಾದ ಹೇಳಕೆಯನ್ನು ಸೀಡಲಾಗಿದೆ (“ನಾನು” ಮತ್ತು “ನನ್ನ”) ಅಲ್ಲ (“ನಾವು” ಮತ್ತು “ನಮ್ಮೆ”) ಬಹುಪಡಿಯವಲಿಲ್ಲ. ಹೂರಂಭದ ಹಲಿಜಯದಲ್ಲ ಹೊಲನ ಜೊತೆಯಿಲ್ಲಯೇ ತಮೋಧೆ ಹೆಸರು ದಾಖಲಾಗಿದ್ದರೂ, ಅದು ಹೊಲನ “ನ್ನರವೇ” ಅಗಿದ್ದನು, ಫಿಲೊಎನನು ಕೇಳಿ ಪತ್ರವನ್ನು ಓದಿದ್ದನು.

### ಪತ್ರವನ್ನು ಹಡೆದುಕೊಳ್ಳುವವರು

ಈ ಪತ್ರಿಕೆಯನ್ನು “ಸ್ಥಿಯನಾದ ಫಿಲೊಎನಿಗೆ ಬರೆಯಲಾಗಿದೆ. ಅವನು ಸ್ಥಿಯ ಸಹೋದರನು ಮತ್ತು ಜೊತೆ ಕೆಲಸದವನೂ ಆಗಿದ್ದನು, ಮತ್ತು ನಹೋದರಿಯಾದ ಅಪ್ಪಿಯಿಜಗೂ ನಮ್ಮೆ ನಹಭಂಗಾದ ಅರ್ಜಣವ್ಯಾಸಗೂ ಸಿನ್ನ ಮನೆಯಿಲ್ಲ ಕೂಡುವ ಸಭೀಗೂ ಬರೆಯಲಾಗಿದೆ” (ಪಜನಗಳ 1, 2). ಈ ವಿಜಾನದ ಪ್ರತಿಯೊಂದು ವಿಷಯವೂ ಬಿಳಿಂಜವಾಗಿದೆ.

ಫಿಲೊಎನ್. ಅವನ ಹೆಸಲಿಯವ ಈ ಭಾಗದಲ್ಲ ಮಾತ್ರ ಫಿಲೊಎನನ ಹಲಿಜಯವಿರುತ್ತದೆ, ಫಿಲೊಎನನು, ಗುಲಾಮರ ಯಜಮಾನನಾಗಿದ್ದು, ಹೊಲನ ಸೇವೆಯ ಮುಖಾಂತರ ಕೈನ್ತನಾಗಿದ್ದನು. ಅವನು ಕೊಲೆಸ್ನೆ ಸಭೀಯವನಾಗಿದ್ದು, ಬಾಷ್ಯಯುವಂತನಾಗಿದ್ದರಿಳ್ಳ ಸಂದೇಹವಿಲ್ಲ (ಗುಲಾಮರ ಯಜಮಾನನು ತನ್ನ ಮನೆಯಿಲ್ಲ ಸಭೀಗಿ ಸ್ಥಳ ಸಿಡಿದ್ದನು). ಹೊಲನು ಅವನನ್ನು “ಸ್ಥಿಯ ಸಹೋದರನು” ಎಂದು ಮುದುಬಾಗಿ ಕರೆದಿರುವನು (ಪಜನ 1). “ನಹೋದರನು” (ಪಜನಗಳ 7, 20) ಮತ್ತು “ಜೊತೆಗಾರನು” (ಪಜನ 17) ಎಂದು ಪ್ರಬೋಧಿಸಿರುವನು. ಹೊಲನು ಅವನಿಗೆ ನೇರ ವಾಗಿ ಅಧಿಕಾರ ಹರೇಕ್ಕಾರಾಗಿ ಉಪದೇಶ ಮಾಡಿದ್ದನು ಎಂಬ ನೂಜನೆಯು ಇಯವಲಿಲ್ಲ. ಬಹುಶಃ ಎಪ್ಪೊಳೆದಿತನ ಮೂಲಕ ಉಪದೇಶಿ ಸಿರಬಹುದು (ಕೊಲೊಸ್ನೆ 1:7). ಏನೇ ವಿಷಯವಿದ್ದರೂ ಅದನ್ನು ನನ್ನ ಲೆಕ್ಕೆ ಹಾಕು, “ಅದನ್ನು ನಾನೇ ಹೊಣ್ಣಿ ತೀರಿಸುತ್ತೇನೆಂದು ಹೊಲನು ಹೇಳಿದನು” (ಪಜನ 19). ದೇವರ ರಾಜ್ಯದ ವಿಷಯದಲ್ಲ ಫಿಲೊಎನನು ಅತಿ ಬೇಗನೆ ಹೊಲನ ಜೊತೆಕೆಲಸದವನಾಗಿದ್ದನು (ಪಜನ 1). ವಜನ 24ರಿಳ್ಳಯೂ ಈ ಹೇಳಕೆಯನ್ನು ಗಮನಿಸುತ್ತೇವೆ, ಇಲ್ಲ ಎಪ್ಪೊಳೆದನು ಮಾರ್ಕ ಅಲಿಸ್ತಾಕ್ಷನ ದೇವನು ಮತ್ತು ಲಾಕನ ತುಲತು ತಿಜನಲಾಗಿದೆ. ದೇವರ ಸೇವೆಯಿಲ್ಲ ಫಿಲೊಎನನು ಹೊಲನ “ಜೊತೆಕೆಲಸದವನಾಗಿದ್ದನು” ಎಂಬ ನೂಜನೆಯು ಇಲ್ಲಾಗುತ್ತದೆ, ಅವರು ಜೊತೆಯಿಲ್ಲ ಕೆಲಸಮಾಡಿರಬಹುದು ಅಥವಾ ದಾರದಲ್ಲಿದ್ದು ಒಂದೇ ಉದ್ದೇಶಕ್ಕಾಗಿ ಕೆಲಸ ಸಿವರ್ಹಿಸಿರಬಹುದು, ಅದನ್ನು ನಾವು ಸಿವರ್ಹಿಸಿನಲು ನಾಧ್ಯವಿಲ್ಲ.

ಅಷ್ಟಿಯ. ಅವಳನ್ನು ಹೊಲನು ಕೈಗೆ “ಸಹೋದರ” ಎಂದು ಕರೆದಿರಬಹುದು (ವಜನ 2). ಒಂದು ವೇಳೆ ಆಕೆಯು ಫಿಲಿಪೋನನ ಹೆಂಡತಿ ಅಥವಾ ಸಹೋದರಿಯಾಗಿರಬಹುದು. ಏನೇ ಇದ್ದರು, ಆಕೆಯು ಫಿಲಿಪೋನನ ಮನೆಯವರಲ್ಲ ಪ್ರಭಾವಶಾಖಾಯಾದ ಸ್ತೀಯಾಗಿದ್ದಂತಿಗೆ.

ಅಬ್ರಾಹಂ. “(ಹೊಲ ತಿಮೋಥಿಯರೊಂದಿಗೆ)” ನಷ್ಟಿ ಸಹಭರಣು ಎಂದು ತೇಲೆಲನ ಲಾಗಿದೆ (ವಜನ 2), ಎಹಷ್ಯೇಲ್ಲಿದೆತಿಗೆ ಹೊಲನು ನಿಲಡಿದ ಗೌರವದಂತೆಯೇ, ಇವನಿಗೂ ಗೌರವವನ್ನು ನಿಲಡಲಾಗಿದೆ ಫಿಲಿಪ್ಪಿ 2:25. ಕೊಲೊನ್ಸೆ 4:17ರಲ್ಲ ಹೊಲನು ರಹಸ್ಯಕರ ವಾದ ನಲಕೆಗಳನ್ನು ಅರ್ಚಣಾಪ್ರಸಿಗಾಗಿ ಬರೆದನು: “ನಿಂದ ಕರ್ತವ್ಯಾದ ಹೊಂದಿರುವ ನೇರೆ ಯನ್ನು ನೇರವೇಲನುವರದಕ್ಕೆ ಎಜ್ಜರವಾಗಿರಬೇಕೆಂದು ಹೇಳಿದನು.” ಒಂದು ವೇಳೆ ಇವನು ಫಿಲಿಪೋನನ ಅಥವಾ ಅಷ್ಟಿಯಿಂದ ಸಹೋದರನಾಗಿರಬಹುದು, ಅಥವಾ ಫಿಲಿಪೋನ ಮತ್ತು ಅಷ್ಟಿಯಿಂದ ಮಗನಿರಬಹುದು.

ಸಿನ್ಹ ಮನೆಯಲ್ಲ ಕರಾಡುವ ನಂಬಿ. ಈ ದಿನಗಳ ನಭಿಗಳ ವಿಶೇಷವಾದ ಉದ್ದೇಶ ದಿಂದ ಕಟ್ಟಡಗಳಲ್ಲಿ ಕೂಡಿ ಬರುತ್ತಾರೆ. ಅದರೆ, ಮೊದಲ ಶತಮಾನದ ನಭಿಯವರು ಮನೆಗಳಲ್ಲಿ ಕೂಡಿ ಬರುತ್ತಿದ್ದರು (ಅರ್ಜೋನ್ತಲಕೃತ್ಯಾರ್ಥ 2:46; 5:42). ಈ ವಿಷಯದಲ್ಲಿ, ಒಬ್ಬ ಕೈಗೆನ ಮನೆಯು ದೊಡ್ಡದಾಗಿದ್ದರೆ, ಅವನ ಮನೆಯಲ್ಲಿ ನಭಿಯಾಗಿ ಕೂಡಿ ಬರಬಹುದಿತ್ತು ಶ್ರೀಸ್ತಿಲಾ ಮತ್ತು ಅಷ್ಟಿಲಾ, (ರೋಮಾಸ್ತುರ 16:3-5; 1 ಕೋಲಿಂಧ 16:19) ಮತ್ತು ನುಂಹಳು (ಕೊಲೊನ್ಸೆ 4:15) ಈ ವಿಷಯದಲ್ಲಿ ಮಾಡಲಿಯಾಗಿದ್ದರು. ಫಿಲಿಪೋನನ ಹತ್ತಿಕೆಯಲ್ಲಿ ಮಾತ್ರ ಹೊಲನು ಮನೆಯಲ್ಲಿ ಕೂಡಿಬಿರುವ ನಭಿಯ ಕುಲತಾಗಿ ತಿಜಿಸಿರುವನು.

### ಫಿಲಿಪೋನ ಮತ್ತು ಕೊಲೊನ್ಸೆ

ಫಿಲಿಪೋನ ಹಾಗೂ ಕೊಲೊನ್ಸೆ ಹತ್ತಿಕೆಯನ್ನು, ಒಂದೇ ನಮಯದಲ್ಲಿ, ಮತ್ತು ಒಂದೇ ಹಷಟ್ಟಿದವರಿಗಾಗಿ, ಒಬ್ಬರ ಕೈಯಿಂದಲೇ ಕರ್ತೃಹಿನಲ್ಪಣಿರುವ ಹತ್ತಿಕೆಯಾಗಿದೆ:

ಹೈಕ್ರಿ	ಕೊಲೊನ್ಸೆ	ಫಿಲಿಪೋನ
ಎಹಷ್ಯನು	1:7; 4:12	ವಜನ 23
ಉನೈಸಿಮನು	4:9	ವಜನ 10
ಅಲನ್ತುಕ್ರಂ	4:10	ವಜನ 24
ಮಾರ್ಕ	4:10	ವಜನ 24
ಲಾಕ	4:14	ವಜನ 24
ದೇಮನು	4:14	ವಜನ 24

ಈ ಎರಡು ಹತ್ತಿಗಳಿಗೆ ಇರುವ ಗಾಡವಾದ ನಂಬಿಂಧವನ್ನು ಕೊಲೊನ್ಸೆ 4:7-9ರಲ್ಲಿ ತಿಜಿಸಲಾಗಿದೆ:

ಹೈಯ ಸಹೋದರನೂ ನಂಜಿಗನ್ತುನಾದ ಸೇವಕನೂ ಕರ್ತವ್ಯನಲ್ಲಿ ಜೊಡಿಯ ದಾಸನೂ ಅಗಿರುವ ತುಳಿಕನು ನಷ್ಟಿ ನಂಬಿಗಳನ್ನೇಲ್ಲಾ ನಿಮಗೆ ತಿಜಿಸುವನು. ನಿಂತು ನಷ್ಟಿ ನಮಾಜಾರವನ್ನು ತಿಳಿಕೊಳ್ಳುವ ಹಾಗೆಯೂ ಅದನು ನಿಷ್ಟಿ ಕೃದಯಗಳನ್ನು ನಂತರ್ಯಾಸಿಸುವ ಹಾಗೆಯೂ ಅವನನ್ನು ನಂಜಿಗನ್ತುನಾದ ಹೈಯ ಸಹೋದರನಾಗಿರುವ ನಿಷ್ಟಿ ಉಲಿನ ಹಿನ್ನೆಲೆಯನ್ನು ಜೊಡಿಯಲ್ಲಿ ಕರ್ತೃಹಿನಿ ದೈನನೆ. ಅವರು ಇಲ್ಲ ನಡೆಯುವ ನಂಬಿಗಳನ್ನೇಲ್ಲಾ ನಿಮಗೆ ತಿಜಿಸುವನು. (ಒತ್ತಿ ಹೇಳಿದ್ದು ನಷ್ಟಿಯ.)

ಇವರಡೆ ಆಧಾರದ ಮೇಲೆ, ತಿಳಕನು ಮತ್ತು ಓನೇಸಿಮರ ಕ್ಯಾರ್ಲ್ ಬಂದೇ ನಮಯದಲ್ಲ ಹತ್ತಿವನ್ನು ಕೊಲೊನ್ ಪಟ್ಟಣಕ್ಕೆ ರಂಬಾನಿನಲಾಯಿತು. ಬಂದು ಹತ್ತಿವನ್ನು ಸಂಪೂರ್ಣ ಸಭಿಯನ್ನು ಉದ್ದೇಶಿಸಿ, ಇನ್ನೊಂದು ಹತ್ತಿಕೆಯನ್ನು ಫಿಲ್ಮೋನಿಸಿಗೆ ವೈಯಕ್ತಿಕ ವಾಗಿ ಕೊಲೊನ್ಸ್‌ಗೆ ಕಷ್ಟಹಿನಲಾಗಿತ್ತು.

### **ಬಿರವಣಿಗಿಯ ಸ್ಥಳ ಮತ್ತು ಶಾಲ**

ಫಿಲ್ಮೋನ, ಮತ್ತು ಎಫೆನ್ ಫಿಲ್ಮ್‌ ಹಾಗೂ ಕೊಲೊನ್ ಹತ್ತಿಕೆಗಳನ್ನು “ನೇರೆ ಮನೆಯ ಹತ್ತಿಕೆಗಳಿಂದ” ಕರೆಯಲಾಗಿದೆ. ಫಿಲ್ಮೋನ ಹತ್ತಿಕೆಯು ನೇರೆಮನೆಯಿಂದ ಬರೆಯಲ್ಪಟ್ಟರುವ ಬಿಷಯವು ಪ್ರಾಣಧರ್ಮಕರಾಗಿರುವದಲ್ಲ, ಅದಕ್ಕೆ ಅಂತಲಕರಾದ ನಾಜೀ ಇರುತ್ತದೆ (ಬಜನಗಳು 1, 9, 10, 13, 23). ಅಪ್ರೋಂತಲರ ಕೃತ್ಯಗಳ 28:30, 31ರಲ್ಲಿ ತಿಳಿಸಿರುವಂತೆ, ರೋಮಾಪುರದಿಂದ ನಾಲ್ಕು ನೇರೆಮನೆಯ ಹತ್ತಿಕೆಗಳನ್ನು ಹೊಲನು ಬರೆದಿರುವನು ಎಂಬ ನಾಂತಾದಾಯಕರಾದ ದೃಷ್ಟಿಕೋನ ಬಿರುತ್ತದೆ. ಈ ಬಿಷಯದ ಅಂತ್ಯ ಇದಾಗಿರುವುದಾದರೆ, ಕ್ರಿ.ಶ. 60-62ರಲ್ಲಿ ಈ ಹತ್ತಿಕೆಯನ್ನು ಬರೆಯಲಾಗಿದೆ. ಕ್ಯಾನರನಿಂದ ತೀರಣನ್ನು ಹೊಂದುವದಕ್ಕಾಗಿ, ಹೌಲನು ಈ ನಮಯದಲ್ಲ ರೋಮ್‌ನಲ್ಲ ಮನೆ ನೇರೆಯವನಾಗಿದ್ದನು.

ರೋಮಾಪುರದಿಂದ ಕೊಲೊನ್ಸ್‌ಗೆ ಬಂದು ನಾಬಿರ ಮೈಲುಗಳ ಅಂತರಬಿಧ್ದಿಲಿಂದ, ಫಿಲ್ಮೋನನು ಇಷ್ಟು ದೂರವನ್ನು ಕ್ರಮಿಸಲು ಅನಾಧ್ಯ ಎಂಬುದು ಕೆಲವು ಅನುವಾದಕರ ಅಜಾಹಾಯವಾಗಿದೆ. ರೋಮಾಪುರದ ಬದಲು ಕೈನರೆ ಅಧಿವಾ ಎಫೆನದ ಹೆನರನ್ನು ತಿಳಿಸಲಾಗಿದೆ. ಅಪ್ರೋಂತಲರ ಕೃತ್ಯ 23:31-27:1ರಲ್ಲಿ ಹೊಲನು ಕೈನರೆಯ ನೇರೆಮನೆಯಲ್ಲದ್ದನು ಎಂದು ದಾಖಲು ಮಾಡಲಾಗಿದೆ, ಮತ್ತು ಕ್ರಿ.ಶ. 58-60ರಲ್ಲಿ ಈ ಘಟನೆಯು ನಡೆದಿರಬಹುದು. ಎಫೆನದ ನೇರೆಮನೆಯ ಕುಲತು ಹೊನ ಒಡಂಬಿತೆಯಲ್ಲ ನಮುದಿಸಿರುವದಿಲ್ಲ ಅದರೆ ಅದರ ಘಟನಾ ಅವಧಿಯನ್ನು ಕ್ರಿ.ಶ. 52-54 ಎಂದು ತಿಳಿಯಲಾಗಿದೆ.

ಎಫೆನವನ್ನು ನೇರಲು ಓನೇಸಿಮನಿಗೆ ಬಂದು ವಾರದ ನಮಯದ ಅಗತ್ಯತೆ ಇತ್ತು ಅದರೆ ಕೈನರ್ಯೆಗೆ ಹೊಂಗಲು ಅಧಿಕ ನಮಯದ ಅಗತ್ಯತೆ ಇತ್ತು ರೋಮಾಪುರದ ಅಂತರಪು ಇನ್ನು ಅಧಿಕವಾಗಿದ್ದು. ಹೆಚ್ಚಿನ ಹಣ ವ್ಯಯವಾಗುತ್ತಿತ್ತು, ರೋಮಾಪುರವು ಅತಿ ವಿನ್ಯಾರವಾದ ಸ್ಥಳವಾದ್ದಿಲಿಂದ, ಓನೇಸಿಮನು ಹೌಲನನ್ನು ಕಂಡುಕೊಳ್ಳಲು ಅನಾಧ್ಯವಾಗುತ್ತಿತ್ತು. ಈ ಕಾರಣದಿಂದ, ಈ ಹತ್ತಿಕು ಬಹುಶಃ ಎಫೆನ ಅಧಿವಾ ಕೈನರೆಯಿಂದ ಬರೆದಿರಬಹುದು ಎಂಬುದು ಕೆಲವು ಬರಗಾರರ ಅಜಾಹಾಯವಾಗಿದೆ. ಅದು ದೂರವಾಗಿದ್ದ ವಿನ್ಯಾರವಾದ ಕಾರಣದಿಂದ ಓನೇಸಿಮನು ಅಳ್ಳಿಗೆ ಹೊಂದನು ಎಂಬುದು ಇನ್ನು ಕೆಲವರ ಅಜಾಹಾಯವಾಗಿದೆ. ಕೊಲೊನ್ಸ್‌ಯು ರೋಮಾಯದಿಂದ ಬಹುದೂರಬಿಧ್ದಿಲಿಂದ, ಓನೇಸಿಮನು ಅಲ್ಲ ಹೊಗಿ ತಂಗಲು ನಾಧ್ಯವಾಯಿತು.

ಹೌಲನು, ಫಿಲ್ಮೋನನ ಹತ್ತಿವನ್ನು ಎಫೆನ ಅಧಿವಾ ಕೈನರೆಯಿಂದ ಬರೆದಿರಬಹುದು, ಎಂಬುದಕ್ಕೆ ನಾಶಯಬಧವಾದ ನಾಜೀ ಇರಬಹುದು, ಕ್ರಿ.ಶೂ. 60ರಲ್ಲಿ ಈ ಹತ್ತಿವನ್ನು ರೋಮಾಪುರದಿಂದ ಬರೆಯಲಾಗಿದೆ ಎಂದು ದೃಢೀಕರಿಸಲಾಗಿದೆ.

### **ಕ್ರಿ.ಶ ಹೊಡಲ ಶರಮಾನದಲ್ಲಿದ್ದ ನುಳಾಮಗಿ**

ಮೊದಲ ಶರಮಾನದ ರೋಮಾ ನಂಷ್ಟುತ್ತಿಯು, ಗುಲಾಮಲಯನ್ನು ಒಳಗೊಂಡಿತ್ತು. ಅ ದಿನ ಮಹಾ ಪಟ್ಟಣಗಳಲ್ಲ, ಮೂರರ ಒಂದು ಅಂಶವು ಗುಲಾಮರಾಗಿದ್ದರು. ಯಾದ್ದರಿಂದ ಅಹಜಯದಲ್ಲ, ನಮುದ್ರಕಳ್ಯರ ಕಡ್ಡಂತ ಜನರು, ನಾಲದ ಸಿಬಿತ್ ತಮ್ಮನ್ನು ತಾವು

ಹಂಕಾಗ್ನಿ ಮಾರಿಕೊಂಡವರು, ನಾಲದ ಸಿಬಿತ್ತ ತೀಹೆಂಗೆ ಒಳಗಾದವರು, ಅನಗತ್ಯವಾಗಿ ಹುಟ್ಟಿ ಮರಣಕ್ಕೆ ಖೀಸಲಾದ ಮಕ್ಕಳ ಗುಲಾಮಿಂದ ತಾಯಿಗೆ ಜನಸಿದ ಮಕ್ಕಳು, ಈ ವಿಧದ ಜನರೆಲ್ಲರೂ ಗುಲಾಮರ ಗುಂಪಿಗೆ ಸೇಲಂದವರಾಗಿದ್ದರು.<sup>2</sup>

ಗುಲಾಮರು ಮತ್ತು ಅವರ ಯಜಮಾನರೂ ಸಹ, ಹೊಸ ಒಂಬಡಿಕೆಯ ಆದಿಸಬೆಯಲ್ಲಿದ್ದರು (ಎಥನ 6:5-9; ಕೊಲೊನ್‌ 3:22-4:1). ಗುಲಾಮರು ಯಥಾರ್ಥರಾಗಿದ್ದ ಕಷ್ಟಪಟ್ಟು ಕೆಲಸಮಾಡಬೇಕೆಂದು ಸಲಹೆ ನೀಡಲಾಗಿದೆ, ಸಂತರ ಅವರ ಯಜಮಾನರು ನಾಯ ನಿಲೆಯಿಂದ ಇದ್ದು ಬೇದ ಭಾವ ಮಾಡುವವರು ಆಗಿರಬಾರದು ಎಂದು ಬೋಧಿ ನಾಗಿದೆ. ಗುಲಾಮರು ಮತ್ತು ಅವರ ಯಜಮಾನರು ಕರ್ತನನ್ನೆ ತಮ್ಮ ಮುಖ್ಯ ಯಜಮಾನನು ಎಂದು ಹಲಗಬೇಕಿತು (ಕೊಲೊನ್‌ 4:1). ಗುಲಾಮತನವನ್ನು ನತ್ಯವೇದದಲ್ಲಿ ನೇರ ವಾಗಿ ಎಂಡಿಸಿರುವದಿಲ್ಲ, ಆದರೆ ಶ್ರಿನ್ತನ ಸುಧಾರೆಯು, ಪ್ರಪಂಚದಾರ್ಥಂತ ಇರುವ ಗುಲಾಮತನವನ್ನು ಸಿನಾಂಮ ಮಾಡಿರುತ್ತದೆ. ಮೃತಲ್‌ ವಿಳಂಬಿರವರು, “ಆದ ಸಭೆಯವರು ನಾನ್ಯತಂತ್ರದ ಮತ್ತು ನಮಾನತ್ವದ ಸುಧಾರೆಯನ್ನು ನಾರುವದರ ಮಾಲಕ ತಾತ್ಕಾಲಿಕವಾದ ನಮಾಧಾನವನ್ನು ಪ್ರಪಂಚಕ್ಕೆ ನೀಡಿದರು.”<sup>3</sup> ಗುಲಾಮತನದ ಮತ್ತು ನಹೋದರತ್ವದ ಸಂಪನ್ಮೂಲ ನೀಡಿರುತ್ತದೆ.

#### ಉಪಾಂಶಗಳು

<sup>1</sup>Joseph A. Fitzmyer, *The Letter to Philemon*, The Anchor Bible (New York: Doubleday, 2000), 8. <sup>2</sup>Markus Barth and Helmut Blanke, *The Letter to Philemon*, The Eerdmans Critical Commentary (Grand Rapids, Mich.: Wm. B. Eerdmans Publishing Co., 2000), 5-8. <sup>3</sup>Michael R. Weed, *The Letters of Paul to the Ephesians, the Colossians, and Philemon*, The Living Word Commentary (Abilene, Tex.: ACU Press, 1971), 12.